



## ವಿಶಿಗೆ ಸಂಪನ್ಮೂಲ

ವಿಶ್ವಸಾಥನ್ ಅನಂದ್ - ಎದು ಸಲ ವಿಶ್ವ ಚೆಸ್ ಚಾಂಪಿಯನ್ ಆಗಿ ವಿಶ್ವದಲ್ಲಿ ಭಾರತದ ಕೆಲ್ಕಿ ಪತ್ರಾಕೆ ಎತ್ತಿ ಹಿಡಿದ ಕ್ರೀಡಾಪಟು. ತಮಿಳುನಾಡಿನ ಸಣ್ಣ ಪಟ್ಟಣ ವಯಿಲಾಡುತ್ತರೆನ್ನಲ್ಲಿ ಮಟ್ಟಿ (ಬ್ರಾಹ್ಮಂಡ: 11/12/1969) ಬಳಿಕ ಚೆನ್ನೇ ವಲಸೆ ಹೋದ್ದು ವಿಶಿ ಕುಟುಂಬ. 6ರ ವಳವೆಯಲ್ಲೇ ತಾಯಿಯಿಂದ ಚೆಸ್ ಪಾರ ಶುರು ಮಾಡಿಕೊಂಡ ವಿಶಿಯನ್ನು ಎದುರಿಸುವವರಿಗೆ ಸದ್ಯಕ್ಕೆ ಎಂಟು ಗುಂಡಿಗೆ ಬೆಕು. 2000ರಲ್ಲಿ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಆದ ವರ್ತಿ, ಬ್ರಾಹ್ಮಂಡ 2007, 2008, 2010, 2012ರಲ್ಲಿ ಮತ್ತೆ ಚಾಂಪಿಯನ್ ಆದವರು. ಸದ್ಯದ ಈ ವಿಶ್ವ ಚಾಂಪಿಯನ್‌ಗೆ ಈಗ ಒಟ್ಟು ಬಿಳಿವಾದ ಎದುರಾಳಿ ಸಿದ್ದಾನ್. ಆತ ನಾವೇ ದೇಶದ ಮ್ಯಾಗ್ನ್ಸ್ ಕಾಲ್‌ಎಸ್‌ನ್ನೇ ಈ ವರ್ಷದ ನವೆಂಬರ್ 6ರಿಂದ ನಡೆಯಲಿರುವ ವಿಶ್ವ ಚೆಸ್ ಚಾಂಪಿಯನ್‌ಷಿಪ್‌ ಟೊನಿಂಗ್‌ಯಲ್ಲಿ ಇವರಿಬ್ಬರ ಹಣಾಹಣಿಗೆ ವೇದಿಕೆ ಸಿದ್ದಾನ್ನಾಗಿದೆ.

ಈತ ಬಿಳಿವಾದ ಎದುರಾಳಿ ಎನ್ನುವುದನ್ನು ಸ್ತುತಿ ವಿಶಿ ಬಿಳಿಕೊಂಡಿದ್ದಾರೆ. 'ಮ್ಯಾಗ್ನ್ಸ್ ಕಾಲ್‌ಎಸ್‌ನ್ನೇ ಸಂಪೂರ್ಣ ಆಲ್ರೋಂಡ್' ಆಗಿರಾರ. ಆತ ಯಾವುದೇ ಪೋರ್ಚಿನಾನ್ನಲ್ಲಿ ಆಟಾಡಬಲ್ಲ ಚಕ್ರವರ್ತಿ. ನಾನು ಈವರೆಗೆ ನೋಡಿರುವ ಆಟಗಾರರಲ್ಲಿ ಈತ ಅತ್ಯಂತ ಶೈಫ್ಲ' ಎಂದು ಸ್ತುತಿ ವಿಶಿ ಹೇಳಿರುವುದು ಈ ಸ್ವಧಾರ್ಯ ಬಗ್ಗೆ ಕುತ್ತಾಹಲ ಕೆಳಿಸಿದೆ.

ವಿಶಿಗೆ ಈಗ 43 ವರ್ಷ. ಈ ಹಿಂದೆ ಪ್ರಬುಲ ಸ್ವಧಾರ್ಯ ಒಡಿ ಸೋತ ಬೋರಿಸ್ ಗೆಲ್ಲಾಂಡ್, ವಾಲ್ ಡಿಮಿರ್ ಕಾಲ್‌ಮಿಕ್, ವನೆಲಿನ್ ಟೊಪಲ್ಸೊ




ಮುಂತಾದವರೆಲ್ಲ ವಿಶಿಯ ಪೀಳಿಗೆಯವರೇ. ಆದರೆ ಈಗ ಸಿಕ್ಕಿರುವ ಎದುರಾಳಿ ಇನ್ನೂ 22 ವರ್ಷದ ತರುಣಿ ಅಂದರೆ ಏರಡು ಪೀಳಿಗೆಯ ನಡುವಳಿ ಸ್ವಧಾರ್ಯ ಇದು. ಜಂಗೆ ಆತವಿಗೆ ಗ್ಯಾರಿ ಕಾಸ್ಟ್‌ರ್ಯಾಚ್ ನೆರವು ಕೂಡಾ ಇದೆಯಂತೆ.

ವಿನಿದ್ದರೂ ವಿಶಿಯನ್ನು ಸೋಲಿಸುವುದು ಸುಲಭವಲ್ಲ. ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚೆಸ್ ಆಟಬಲ್ಲವರಲ್ಲಿ ಈಗ ವಿಶಿಗೆ ಅರ್ಗ್ಯಾನಿಸ್ಟ್‌ನಾಗಿ ನಡೆಯುವುದು ತವರೂರು ಚೆನ್ನೇನಲ್ಲಿ. ಅದೂ ವಿಶಿಗೆ ನೆರವಾಗಬಹುದು.

## ದೀಪಿಕಾಹಾರ!

ಸೆಲೆಷ್ಟಿಗಳ ಕವ್ಯ ಒಂದೆಡಲ್ಲ. ದೀಪಿಕಾಳನ್ನೇ ನೋಡಿ: ಐಮಿಲ್ ಪಂಡ್ಯಾ ರಲ್ಲಿ ಆಕೆಯನ್ನು ನೋಡಿದವರು 'ದೀಪಿಕಾ ದಪ್ಪಗಾಂಧಾರ್' ಎಂದರೆ 'ಎಲ್ಲೋ ಒಂದು ಇಂಚು ದಪ್ಪವಾದರೂ ಈ ಜನರಿಗೆ ಗೊತ್ತುಗುತ್ತಲ್ಲ' ಎನ್ನುವುದು ಇಂದಿಗೆ ದೀಪಿಕಾಳ ಚಿಂತೆ! ದಯಟ್, ಎಕ್ಕೂಸ್‌ಜ್ಞ, ಶೂಪಿಂಗ್, ಪ್ರವಾಸ, ಕ್ರೀಕೆಟ್ - ಹೀಗೆ ಪ್ರಯೋಗತ್ತೇ ಇಲ್ಲದಂತೆ ಒಡಾಡಿಕೊಂಡಿರುವ ದೀಪಿಕಾಗೆ ಅದರ ಮಧ್ಯೆಯೇ ತಾನು ದಪ್ಪಗಾಂಧ ಗೊತ್ತೇ ಆಗಲಿಲ್ಲವಂತೆ.

ಡೆನ್‌ಕ್ರೋನಲ್ಲಿ ಹಂಟ್ಯಾದ ದಿಂಜಿಕಾ, (ಬ್ರಾಹ್ಮಂಡ: 5/5/1986) ಹನ್ಮೂಲಿಯ ತಿಂಗಳಾದ ಬಳಿಕ ಬೆಂಗಳೂರಿಗೆ ಬಂದವರು. ಅಪ್ಪ ಪ್ರಕಾಶ ಪಡುಕೊಳೆ ವಿಶ್ವ ಬ್ಯಾಡ್‌ಡಿಪ್‌ನ್ನು ಚಾಂಪಿಯನ್ ಮತ್ತು ಅಮ್ಮೆ ಕ್ರೂವೆಲ್ ಪಾಂಟ್‌ ಆಗಿದ್ದಂದ ಎಳವೆಯಲ್ಲೇ ಜಗತ್ತಿನ ಸುತ್ತುಂ. ಮೊದಲು ಮಾಡೆಲ್‌ಗಾಗೆ, ಬಳಿಕ ಹಿನ್ನೆಸು. ಈಗ ದೀಪಿಕಾ ಬಾಲೀವುದ್‌ನಲ್ಲಿ 'ನಂಬರ್ ಬಾ' ಪಟ್ಟಕ್ಕೆ ಪ್ರಬುಲ ಪ್ರತಿಸ್ಥಿತಿ. ಆಕೆಯ ನೀಳ, ಸಪ್ರಾರ ದೇಹವೇ ಆಕೆಯ ದೊಡ್ಡ ಆಕರ್ಷಣೆ.



ಅದಕ್ಕೆಂದೇ ಈಗ ಆಕೆ 'ಹಾಕ್‌ಟೇಲ್‌ ಡಯಿಟ್' ಹೋರೆ ಹೋಗಿದ್ದಾರೆ. ಹಾಗೆಂದರೆ 'ಹಾಕ್‌ಟೇಲ್‌' ಎಂಬ ಸಿನಿಮಾದ ವೇಳೆ ಆಕೆ ಮಾಡುತ್ತಿದ್ದ

ಡಯಿಟ್. ತನ್ನ ಡಯಿಟ್‌ಅನ್ನು ನೋಡಿಕೊಳ್ಳಲ್ಲಿಂದೇ ಆಕೆ ಒಬ್ಬ ಸಹಾಯಕನನ್ನು ನೇಮಿಸಿಕೊಂಡಿದ್ದಾರೆ. ಆತನ ಸಲಹೆ ಮೇರೆಗೆ ಈಗ ದೀಪಿಕಾ ಉಂಟ್-ತಿಂಡಿ ಎಲ್ಲವೂ ಸ್ವೇಶ. ಬೆಳಿಗ್ಗೆಯ ತಿಂಡಿ ಏರಡು ಮೊತ್ತೆಯ ಬಿಳೆ ಭಾಗ ಅಥವಾ ಒಂದು ಬ್ಲೇಚ್ ಉಪ್ಪು, ಜಡಿ ಒಂದು ಗಾಲ್‌ಸ್ ತರಕಾರಿ ಜೂಸ್. 2 ಗಂಟೆಯ ಬಳಿಕ ಸ್ವಲ್ಪ ಕಟ್ಟ ಪ್ರಾಚ್ಯ ಮತ್ತು ಚನಾಂ. ಮಧ್ಯಾಹ್ನದ ಉಂಟಕ್ಕೆ ಮೀನು, ಗ್ರಿಲ್ ತರಕಾರಿ, ಜಂಗೆ 1-3 ರೋಟಿ ಮತ್ತು ದಾಲ್. ಅದಾಗಿ 2 ಗಂಟೆಯ ಬಳಿಕ ಪ್ರಾಚ್ಯ ಅಥವಾ ತರಕಾರಿ ಜೂಸ್. ಅದಿಲ್ಲವಾದರೆ 2-3 ಬ್ಸ್‌ತ್ರೋ ಮತ್ತು ಚಿಪ್‌. ರಾತ್ರಿ ಉಂಟಕ್ಕೆ ಅನ್-ಬೆವಾಟಿ ಇಲ್ಲವೇ ಇಲ್ಲ. ವಿನಿದ್ದರೂ ಗ್ರಿಲ್ ಚಿಕನ್ ಅಥವಾ ಮೀನು ಇಂಟ್‌ಸಾಕಾಗುತ್ತದೆಯೆ.. ಎಂದು ಆಶ್ಚರ್ಯ ಬೇದ. ದಕ್ಕಿನ ಅಮರಿಕದ ವಿಶ್ವ ಪ್ರಾಟೆನ್ ಪಾನಿಯ ಕ್ಷೇಮೋದ ಆಕೆಯ ಫೇರರೆಟ್ ಅಂತೆ. 'ಅದರಿಂದಲೇ ಆಕೆ ಇಮ್ಮೋಂಡ್ ಸುಂದರಿಯಾಗಿ ಕಾಂಕೋದು' ಎನ್ನುವುದು ಆಕೆಯನ್ನು ಬಲ್ಲವರ ಮಾತು. ಸದ್ಯ ಮಾರು ಖಿನಿಮಾಗಳಲ್ಲಿ ಬ್ಯಾಸಿ ಆಗಿರುವ ದೀಪಿಕಾಗೆ ತಿನ್ನೋಡಕ್ಕೂ ಟ್ರೇಮ್‌ ಸಿಗಲ್ಲಂತೆ!

Printed and Published by S.V. Srinivasan on behalf of The Printers (Mysore) Private Ltd. Printed at Rajhans Enterprises, No.134, 4th Main Road, Industrial Town, Rajajinagar, Bangalore- 560044 and published from The Printers (Mysore) Private Ltd., Plot Nos. 7 to12, Kumbalgoda Industrial Area, II Phase, Bangalore - 560074. Editor: K.N. TILAK KUMAR.

Editorial Office: 75, M.G Road, Bangalore-560 001 E-mail:editorsu@sudha.co.in. Phone: 2588 0000, Fax: 25880618, Editorial:25880619, Circ:1800-425-8009, Advt: 1800-425-8008, ©All rights reserved. Reproduction in whole or in part without permission is prohibited. RNI No 7891/65